

REF: HSL/SEC/2022/07

February 14, 2022

To

The Deputy Manager

Department of Corporate Services

BSE Ltd.

PJ Towers, Dalal Street

Mumbai -400001

Script Code: 514043

То

The Manager

National Stock Exchange of India Ltd. Exchange Plaza, Plot No. C/1, G Block

Bandra-Kurla Complex, Bandra (E),

Mumbai 400051

Symbol: HIMATSEIDE

Dear Sir/Madam,

Sub: Newspaper publication of Unaudited Financial Results for the quarter ended December 31, 2021

Pursuant to Regulation 30 of SEBI (Listing Obligations and Disclosure Requirements) Regulations, 2015, please find enclosed copies of newspaper publications of the Unaudited Financial Results for the quarter ended December 31, 2021 published in:

- 1. Business Standard (All Edition); and
- 2. Vartha Bharathi (Kannada)

Please take the same on record.

Thanking you,

Yours faithfully,

For Himatsingka Seide Limited

Sridhar Muthukrishnan Company Secretary

Encl: As above

Himatsingka Seide Limited

Registered Office: 10/24 Kumara Krupa Road High Grounds, Bangalore 560 001, India T +91 80 2237 8000, F +91 80 4147 9384 E hslblr@himatsingka.com

CIN L17112KA1985PLC006647

www.himatsingka.com

Bio E seeks DCGI nod for Corbevax to inoculate adolescents above 12 yrs

New Delhi, 13 February

iological E has sought emergency use authorisation from India's drug regulator for its Covid vaccine Corbevax for the 12-18 years age group, official sources said on Sunday.

The Drugs Controller

already approved Corbevax, which is India's first indigenously developed RBD protein sub-unit vaccine for restricted use in emergency situation among adults.

In an application sent to DCGI on February 9, Srinivas Kosaraju, head of Quality and Regulatory **Affairs**

Biological E, said the firm had received approval to conduct phase two/three clinical study of Corbevax among children and adolescents aged 5-18 years in September.

"The proposed application is for obtaining permission for restricted use in an emergency situation in adolescents... based on interim results (of the ongoing phase 2/3 clinical study)," Kosaraju said in the application.

The Corbevax vaccine is administered through intramuscular route with two doses scheduled 28 days apart and is stored at 2 to 8 degrees Celsius temperatures and presented as 0.5 ml (single dose) and 5 ml (10 doses) vial pack.

Auction of 5G spectrum likely in May: Trai official

The 5G spectrum auction is expected to be held in May if the Telecom Regulatory Authority of India (Trai) submits its recommendations on the rules regarding the sale process by March. according to a senior official.

Telecom minister Ashwini Vaishnaw had said that Trai will submit recommendations by March. "Trai has indicated that they will send it (recommendations) by March, Thereafter, it will take us a month to make a decision around it," Telecom Secretary K Rajaraman said.

Rajaraman said it will take the DoT two months to start the auction from the day it gets Trai's recommendations. According to the process, DoT seeks reference from Trai on spectrum price, method for allocating it, block size of spectrum, payments terms and conditions, among others.

Trai holds consultation with the stakeholders and submits recommendations to the DoT. The apex decision making body at the Digital the Communications

Commission (formerly the Telecom Commission) takes the decision on the recommendations and approaches the Cabinet for approval.

Rajaraman said that the DoT has already selected MSTC as the auctioneer for the upcoming auction. Participants in 5G spectrum consultation have to submit additional comments by February 15.

Telecom operators have demanded up to 95 per cent cut in the spectrum frequency band price.

RUSHIL DECOR LIMITED

Regd. Office: S. No.125, Near Kalyanpura Patia, Vill. Itla, Gandhinagar Mansa Road, Tal. Kalol, Dist. Gandhinagar -382845. Gujarat, India

Corporate Office: Rushil House, Near Neelkanth Green Bungalow, Off. Sindhu Bhavan Road, Shilaj, Ahmedabad-380058, Guiarat, India.

Ph.:+91-079-61400400 Fax :+91-079-61400401 E-mail: ipo@rushil.com Website: www.rushil.com CIN: L25209GJ1993PLC019532

Extract of Unaudited Financial Results for the Quarter and Nine Months ended 31" December, 2021

(₹ in lacs, except per share data)

Particulars	Quarter ended 31.12.2021 (Unaudited)	Nine Months ended 31.12.2021 (Unaudited)	Quarter ended 31.12.2020 (Unaudited)
Total income from operations	16675.31	42906.49	9253.20
Net Profit / (Loss) for the period (before Tax,Exceptional and/or Extraordinary items)	978.53	1001.24	554.02
Net Profit / (Loss) for the period before Tax (after Exceptional and/or Extraordinary items)	978.53	1001.24	706.20
Net Profit / (Loss) for the period after tax (after Exceptional and/or Extraordinary items)	728.84	738.98	533.04
Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	722.90	721.16	541.98
Equity Share Capital	1989.96	1989.96	1731.03
Reserves (excluding Revaluation Reserve) as shown in the Audited Balance Sheet of the previous year	24441.28	24441.28	21346.90
Earnings Per Share (of ₹10/- each) (Not Annualised)			
1.Basic :	3.66	3.71	3.48
2.Diluted :	3.66	3.71	3.48

1) The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are

2) Right Issue: On receipt of right issue call money, 274210 partly paid up rights equity shares were converted into fully paid up equity shares in the fund raising committee meeting of the Company held on 09.08.2021. There has been no deviation in the use of oceeds of the Rights Issue, from the objects stated in the LOF.

Place: Ahmedabad Date: February 12, 2022







For, Rushil Décor Limited Krupesh G. Thakkar Chairman and Managing Directo DIN:01059666



EXTRACT OF CONSOLIDATED FINANCIAL RESULTS FOR THE QUARTER AND NINE MONTHS ENDED DECEMBER 31, 2021

						(₹ in Lacs)
Particulars	Quarter Ended on 31.12.2021	Quarter Ended on 30.09.2021	Quarter Ended on 31.12.2020	Nine Months Ended on 31.12.2021	Nine Months Ended on 31.12.2020	Financial Year Ended on 31.03.2021
	Unaudited	Unaudited	Unaudited	Unaudited	Unaudited	Audited
Total Income from operations	79,074	81,300	67,939	2,41,917	1,51,228	2,25,832
Net Profit / (Loss) for the period before tax	4,383	6,334	7,464	18,985	(7,916)	(2,648)
Net Profit / (Loss) for the period after tax	2,705	4,803	4,506	13,278	(9,092)	(5,335)
Total comprehensive income / (loss) for the period [Comprising Profit / (Loss) for the period (after tax)]	3,410	4,786	4,592	14,618	(7,603)	(3,986)
Paid-up equity share capital [Face value Rs. 5 per share]	4,923	4,923	4,923	4,923	4,923	4,923
Reserves excluding revaluation reserves						1,26,599
Earnings per share (not annualised except year ended 31.03.2021) - in Rupees						
a) Basic	2.75	4.88	4.58	13.49	(9.23)	(5.42)
b) Diluted	2.75	4.88	4.58	13.49	(9.23)	(5.42)
Notes						

1. Key Standalone financial information of the Company is given below:

-	101 105					
Particulars	Quarter Ended on 31.12.2021	Quarter Ended on 30.09.2021	Quarter Ended on 31.12.2020	Nine Months Ended on 31.12.2021	Nine Months Ended on 31.12.2020	Financial Year Ended on 31.03.2021
	Unaudited	Unaudited	Unaudited	Unaudited	Unaudited	Audited
1A. Income from Operations	72,287	69,183	55,929	2,10,940	1,09,232	1,68,191
1B. Profit before tax	4,790	6,718	8,718	19,834	3,713	8,132
1C. Profit after tax	3,112	5,187	5,760	14,127	2,537	5,375
1D. Total comprehensive income	3,705	5,278	6,198	14,826	4,918	7,458

2. The above is an extract of the detailed format of unaudited Standalone and Consolidated results for the quarter and nine months ended on 31 December, 2021 filed with the Stock Exchanges under Regulations 33 of the SEBI (Listing Obligations and Disclosure Requirements) Regulations, 2015. The full format of unaudited Standalone and Consolidated results for the quarter and nine months ended on 31 December, 2021 are available on the website of the Stock Exchanges (www.nseindia.com/www.bseindia.com) and the Company's website (www.himatsingka.com).

Dinesh Himatsingka

Executive Chairman

Shrikant Himatsingka

Managing Director & CEO

Place : Bengaluru Date: 12 February, 2022

Himatsingka Seide Limited

Registered Office: 10/24, Kumara Krupa Road, High Grounds, Bengaluru - 560 001

T:+91-80-22378000, F:+91-80-4147 9384, E investors@himatsingka.com www.himatsingka.com

CIN: L17112KA1985PLC006647

INSPIRED EXCELLENCE

More prefer holiday with family now than 2 years ago: Survey

Indians appreciate vacations with loved ones more now as compared to pre-pandemic days and one-third of them have already made travel plans to celebrate Valentine's Day together, according to a global consumer survey by hospitality technology platform OYO.

Nearly 62 per cent of Indian respondents were looking to treat their loved ones to a quick getaway to a nearby destination, as per OYO's global Valentine's Day consumer index 'Let Love In With Travel 2022'.

"Two out of three respondents said they appreciate vacations with loved ones more today than pre-pandemic days. Indian respondents don't take their holidays for granted anymore," it

The survey was conducted in February and covered around 2.000 respondents across India, the UK, the US, Indonesia and Germany.

Nearly 38 per cent said they travel to spend quality time and share meaningful experiences with loved ones, while 26 per cent travelled for a break from the routine and another 25 per cent for the love of exploring new places and cultures.

"A whopping 84 per cent also believe that travel strengthens their relationships with loved ones," the

survey said. The survey showed, "With 28 per cent each, India remains divided between and Maldives. Switzerland takes third spot."















muthootfinance.com

EXTRACT OF UNAUDITED FINANCIAL RESULTS FOR THE NINE MONTHS ENDED DECEMBER 31, 2021

		STAND	ALONE		CC	NSOLIDA	TED
PARTICULARS	9M FY 22	9M FY 21	% Increase	FY 2021	9M FY 22	9M FY 21	% Increase
otal Revenue (₹)	8,420	7,746	9%	10,574	9,196	8,447	9%
Profit Before Tax (₹)	4,018	3,657	10%	5,007	4,058	3,746	8%
Profit After Tax (₹)	2,994	2,726	10%	3,722	3,025	2,795	8%
Net Worth (で)	17,412	14,178	23%	15,239	17,773	14,493	23%
Earnings Per Share (₹10/- each)(Basic)(₹)	74.62	67.98	10%	92.79	75.26	69.42	8%
Book Value Per Share (₹)	433.74	353.28	23%	379.70	442.83	361.26	23%
Capital Adequacy Ratio (%)	29.94	26.38	+356 bps	27.39	-	-	-

Note: The above is an extract of the Financial Results and is not a statutory advertisement required under SEBI guidelines. The detailed financials and investor presentation is available







*MUTHOOT FINANCE LTD. AND ITS SUBSIDIARIES AS ON 31.12.2021

Muthoot Finance Limited: CIN: L65910KL1997PLC011300; Regd. Office: Muthoot Chambers, Opposite Saritha Theatre Complex, Banerji Road, Ernakulam, Kerala - 682 018, India. Tel: (+91 484) 239 4712, Fax: (+91 484) 239 6506; Email: mails@muthootgroup.com

Muthoot Family - 800 years of Business Legacy



JNIQUE MARKETING: Manar Complex, Behind KMC Jyothi, Mangalore-01 Ph: 0824-2428633 Mob: 8095439878

ಭವಿಷ್ಯ ರೂಪಿಸುವ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ತ: ಬೊಮ್ಗಾಯಿ

ಹಾವೇರಿ, ಫೆ.13: 'ಭವಿಷ್ಯ ರೂಪಿಸುವ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರವಿವಾರ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಲಿರುವ ಮನೆಗಳಿಗೆ 750 ಕೆವಿ ವಿದ್ಯುತ್ ಕೇಂದ್ರ ಹಾಗೂ ಕುರುಬ ಸಮುದಾಯದ ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶಿಗ್ಗಾವಿಯ ಸಮಗ್ರ ಅಭಿವೃದ್ದಿಗೆ ಅನುದಾನವನ್ನು ಬಿಡುಗಡೆ ವಿಶೇಷ ಅನುದಾನ

ಲ್ಲಿಯ ಶಿಗ್ಗಾವಿ ನಗರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ 20 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಮಂಜೂರು ಮಾಡಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಅನುದಾನ ಈ ಕ್ಷೇತ್ರಕ್ಕೆ ನೀಡಿರುವುದು ಇದೇ ಮೊದಲು. **-ಬಸವರಾಜ ಬೊಮ್ತಾಯಿ**, ಮುಖ್ಯಮಂತಿ

'ಶಿಗ್ಗಾವಿಯ ವಿದ್ಯುಚ್ಛಕ್ತಿ ಸ್ಥಿರೀಕರಣ ಹಾಗೂ ಔದ್ಯೋಗೀಕರಣಕ್ಕೆ ಬಹಳ ದೊಡ್ಡ ಸಹಾಯ ಇದರಿಂದ ಆಗಲಿದೆ. ವಿದ್ಯುಚ್ಛಕ್ತಿ ವಿತರಣೆಗೆ ಈ ಉಪಕೇಂದ್ರಗಳ ಅವಶ್ಯಕತೆ ಇದ್ದು, ಇಡಿ ತಾಲೂಕಿನ ಅಭಿವೃದ್ದಿಗೆ ಇದು ಪೂರಕವಾಗಿದೆ. 750 ಮತ್ತು 110 ಕೆವಿ ಉಪಕೇಂದ್ರಗಳನ್ನು ಇಲ್ಲಿ ಮಂಜೂರು ಮಾಡಲಾಗಿದೆ. ಜೊತೆಗೆ ಕುರುಬ ಸಮುದಾಯದ ವಿದ್ಯಾರ್ಥಿ ನಿಲಯ ಹಾಗೂ

ಸಮುದಾಯ ಭವನವನ್ನು 3 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಿಸಲು ಶಿಲಾನ್ಯಾಸ ನೆರವೇರಿಸಲಾಗಿದೆ. ತಾಲೂಕಿನ ಅಭಿವೃದ್ದಿಗೆ ಸಹಕಾರ ನೀಡಿದ ಗಂಜಿಗಟ್ಟಿ ಗ್ರಾಮದವರಿಗೆ ಧನ್ಯವಾದಗಳು' ಎಂದು ತಿಳಿಸಿದರು.

'ಹಿಂದುಳಿದ ವರ್ಗದ ಜನ ಇತರರಂತೆ ಶಿಕ್ಷಣದಲ್ಲಿ ಮುಂದುವರಿಯಬೇಕು. ಯಾವ ಸಮುದಾಯ ವಿದ್ಯೆಯಲ್ಲಿ, ಜ್ಞಾನದಲ್ಲಿ ಮುಂದುವರಿಯುತ್ತದೆಯೋ ಅವರು ಇಡೀ

ಜಗತ್ತನ್ನು ಆಳುತ್ತಾರೆ. ಆದುದರಿಂದ ಮೂರು ಇ-ಗಳನ್ನು ಅಂದರೆ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಲಯ ಸ್ಥಾಪನೆ ಮಾಡುತ್ತಿರುವುದು ಔಚಿತ್ಯಪೂರ್ಣವಾಗಿದೆ. ವಾಲ್ಗೀಕಿ ಸಮುದಾಯದವರಿಗೂ ಸೇರಿದಂತೆ ಎಸ್ಪಿ-ಎಸ್ಪಿ/ಹಿಂದುಳಿದವರ ವಿದ್ಯಾರ್ಥಿ ನಿಲಯಗಳ ಪ್ರಾರಂಭಕ್ತೆ ಮಂಜೂರಾತಿ ಯನ್ನು ನೀಡಲಾಗಿದೆ' ಎಂದರು.

ಅಲ್ಪಸಂಖ್ಯಾತರಿಗೆ ಅಬ್ದುಲ್ ಕಲಾಂ ಶಾಲೆಗಳು ಹಾಗೂ ವಿದ್ಯಾರ್ಥಿನಿಲಯಗಳನ್ನು ನೀಡುವ ಕೆಲಸವನ್ನೂ ಮಾಡಲಾಗಿದೆ. ನಾಲ್ಕು ಅಬ್ದುಲ್ ಕಲಾಂ ಶಾಲೆಗಳು ತನ್ನದೇ ಸ್ವಂತ ಕಟ್ಟಡದಲ್ಲಿ ಪ್ರಾರಂಭವಾಗಲಿದೆ. ಎಲ್ಲ ವರ್ಗದ ಜನರ ಸಮಗ್ರ ಅಭಿವೃದ್ಧಿಯನು

ಮಾಡಲು ಸರಕಾರ ಬದ್ದ. ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ದಿಗೆ ವಿಶೇಷ ತರಬೇತಿಯನ್ನು ಎಲ್ಲ ರಂಗಗಳಲ್ಲಿಯೂ ನೀಡುತ್ತಿದೆ. ಟಾಟಾ ಸಮೂಹದೊಂದಿಗೆ ಒಪ್ಪಂದ ಮಾಡಿಕೊಂಡು ಶಿಗ್ಗಾವಿ ಐಟಿಐಯನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿ ತೇರ್ಗಡೆ

ಹೊಂದಿದ ವಿದ್ಯಾರ್ಥಿಗಳಿಗೆ ಉನ್ನತ ಉದ್ಯೋಗ ದೊರೆ ಯುವ ವ್ಯವಸ್ಥೆಗಳು ಆಗ ಲಿವೆ. ಡಿಪ್ಲೊಮಾ ಕಾಲೇಜಿನ ಉನ್ನತೀಕರಣಕ್ಕೆ ಪ್ರಸ್ತಾವವನ್ನು ಸಲ್ಲಿಸಲಾಗಿದೆ

ಹುಬ್ಬಳ್ಳಿ, ಫೆ.13: 'ಹಿಜಾಬ್(ಸ್ಕಾರ್ಫ್) ಇನ್ಡಿತರ ವೇದಿಕೆಗಳಲ್ಲಾಗಲಿ ವಿವಾದ ಬಗ್ಗೆ ಪ್ರಚೋ ವಿಚಾರದಲ್ಲಿ ವಿವಾದ ಸೃಷ್ಟಿಸಲು ಯತ್ತಿಸುವವರ ಸಿಎಂ ದನೆ ನೀಡುವಹಾಗೂ ಸಂದೇಶಗಳನ್ನು ಮಾನಿಸು ಬಗ್ಗೆ ನಿಗಾವಹಿಸಿದ್ದು, ಸಾಮಾಜಿಕ ವುದು ಸರಿಯಲ್ಲ. ವದಂತಿಗಳನ್ನು ಹಬ್ಬುವವರ ಜಾಲತಾಣದಲ್ಲಿ ಪ್ರಚೋದನೆ ನೀಡುವ, ಸುಳ್ಳು ಮೇಲೆ ನಿಗಾ ಇರಿಸಲಾಗಿದೆ' ಎಂದು ತಿಳಿಸಿದರು. 'ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ಸಂದೇಶಗಳನ್ನು ಹರಡುವವರ ಮೇಲೆ ಅಧಿಕಾರಿಗಳು ವಿರುದ್ದ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಸಮವ್ರತ್ತ ಕಣ್ಣಿಟ್ಟಿದ್ದರು, ಅಂತಹವರ ವಿರುದ್ದ ನಿರ್ದಾಕ್ಷಿಣ್ಯ

ಸುಳು ಸಂದೇಶ ಹರಡುವವರ ಮೇಲೆ ನಿಗಾ

ಕ್ರಮ ವಹಿಸಲಾಗುವುದು' ಎಂದು ಮುಖ್ಯಮಂತ್ರಿ ವಿವಾದಕ್ಕೆ ಸಂಬಂಸಿದಂತೆ ಹೈಕೋರ್ಟ್ ಮಧ್ಯಂತರ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ತೀರ್ಪು ನೀಡಿದೆ. ಹೈಕೋರ್ಟ್ ಆದೇಶಕ್ಕೆ ನಾವು ರವಿವಾರ ನಗರದಲ್ಲಿ ಮಾಧ್ಯಮ ಬದ್ದರಾಗಿದ್ದೇವೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು' ಎಂದು ಅವರು ಇದೇ ವೇಳೆ ಹೇಳಿದರು. ಪ್ರತಿನಿಧಿಗಳೊಂದಿಗೆ ಮಾತನಾಡಿದ 'ಕಾಲೇಜುಗಳನ್ನು ಪ್ರಾರಂಭಿಸುವ ಕುರಿತಂತೆ ಪ್ರಸ್ತುತ ಅವರು, 'ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಹಿಜಾಬ್ ವಿವಾದದಲ್ಲಿ ಅನಗತ್ಯ

ಗೊಂದಲವನ್ನು ಯಾರೂ

ಸೃಷ್ಟಿಸಬಾರದು. ಸಾಮಾಜಿಕ

ಜಾಲತಾಣಗಳಲ್ಲಾಗಲಿ,

ಪರಿಸ್ಥಿತಿಯನ್ನು ಅವಲೋಕಿಸಿ ವರದಿ ನೀಡುವಂತೆ ಶಿಕ್ಷಣ ಇಲಾಖೆ ಸಚಿವರಿಗೆ ಸೂಚಿಸಿದ್ದೇನೆ. ಅವರು ಚರ್ಚೆ ನಡೆಸಿ ವರದಿ ನೀಡಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ

ಎಲ್ಲ ಅಭ್ಯರ್ಥಿಗಳನ್ನು ನಾನೇ ಆಯ್ತೆ ಮಾಡುತ್ತೇನೆ: ಎಚ್.ಡಿ.ದೇವೇಗೌಡ

ಹಾಸನ, ಫೆ.13: ಜೆಡಿಎಸ್ನಲ್ಲಿ ಕೆಲವೊಂದು ಗೊಂದಲವಿದ್ದು, ನಾನು ಪ್ರವಾಸ ಮಾಡಿ ಎಲ್ಲವನ್ನು ಸರಿಪಡಿಸುವೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಿಳಿಸಿದ್ದಾರೆ.

ನಗರದ ಚನ್ನಪಟ್ಟಣ ವೃತ್ತದ ಬಳಿ ಇರುವ ಗೋಮತಿ ಕಲ್ಯಾಣ ಮಂಟಪದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು

ಮುಂದಿನ ವಿಧಾನಸಭೆ ಚುನಾವಣೆಗೆ ಹಾಸನ ಜಿಲ್ಲೆಯ ಎಲ್ಲ ಅಭ್ಯರ್ಥಿಗಳನ್ನು ನಾನೇ ಆಯ್ಕೆ ಮಾಡುತ್ತೇನೆ. ಮುಖ್ಯಮಂತ್ರಿಯಾಗಲು ಎಚ್.ಡಿ.ಕುಮಾರಸ್ವಾಮಿ ಅವರ ಹಣೆಯ ಮೇಲೆ ಬರೆದಿದ್ದರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಅರಸೀಕೆರೆ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಇಲ್ಲ. ಲಿಂಗಾಯತ ಹಾಗೂ ಕುರುಬರು ಮತದಾರರು ಹೆಚ್ಚಿರುವ ಕಾರಣ ನಮ್ಮ ಅರಸೀಕೆರೆ ಶಾಸಕರು ಸನ್ನಿವೇಶಕ್ತೆ ತಕ್ಕಂತೆ ಹೋರಾಟ ಮಾಡಬೇಕು. ನಾನು ಅವರ ವಿರುದ್ಧ ಆರೋಪ ಮಾಡಲ್ಲ. ಜೆಡಿಎಸ್ ಪಕ್ಷದಲ್ಲಿ ಸ್ವಲ್ಪ ಗೊಂದಲ ಇದೆ. ಅದು ನನಗೆ ಗೊತ್ತು. ಪ್ರತಿ ತಿಂಗಳು ಎರಡು ಜಿಲ್ಲೆ ಪ್ರವಾಸ ಮಾಡಿ, ಅಲ್ಲಿ ವಾಸ್ತವ್ಯ ಹೂಡಿ ಪಕ್ಷದ ಕಾರ್ಯಕರ್ತರ ಕಷ್ಟ, ಸುಖ ತಿಳಿದುಕೊಳ್ಳುತ್ತೇನೆ ಎಂದರು.

ಇಂದಿನಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಬೆಂಗಳೂರು, ಫೆ. 13: ವಿಧಾನ ಮಂಡಲದ ವರ್ಷದ ಕೋಲಾಹಲಕ್ಕೆ ಕಾರಣವಾಗಲಿರುವ 'ಸಮವಸ್ತ' ವಿವಾದ?

ಮೊದಲ ಜಂಟಿ ಅಧಿವೇಶನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಭಾಷಣದೊಂದಿಗೆ ವಿದ್ಯುಕ್ತವಾಗಿ ಫೆ.14ರಿಂದ ಆರಂಭವಾಗಲಿದ್ದು, ಹತ್ತು ದಿನಗಳ ಕಾಲ ನಡೆಯಲಿರುವ ಅಧಿವೇಶನ ಕಲಾಪ ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಗ್ಯುದ್ಧಕ್ಕೆ ಸಜ್ಜುಗೊಂಡಿದೆ.

ವಿಧಾನ ಮಂಡಲ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲು ಅಂದು ಬೆಳಗ್ಗೆ 11ಗಂಟೆಯ ಸುಮಾರಿಗೆ ರಾಜಭವನದಿಂದ ಆಗಮಿಸಿರುವ ರಾಜ್ಯಪಾಲರಿಗೆ ವಿಧಾನಸೌಧದ ವೈಭವಪೇತ ಮೆಟ್ಟಲುಗಳ(ಗ್ರಾಂಡ್ ಸೈಪ್ಸ್) ಮೂಲಕ ರತ್ತಗಂಬಳಿ ಸ್ವಾಗತವನ್ನು ಕೋರಲು ಸಿದ್ದತೆ ಮಾಡಿಕೊಳ್ಳಲಾಗಿದೆ. ವಿಧಾನಸೌಧಕ್ಕೆ ಆಗಮಿಸುವ ರಾಜ್ಯಪಾಲರನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ

ಧಾರ್ಮಿಕ ಸ್ವಾತಂತ್ರ ವಿಧೇಯಕ

ರಾಜ್ಯದಲ್ಲಿ ಈಗಾಗಲೇ ವಿವಾದ ಸೃಷ್ಟಿಸಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ(ಮತಾಂತರ ನಿಷೇಧ) ವಿಧೇಯಕ-2021' ಬೆಳಗಾವಿ ಅಧಿವೇಶನದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ-ಗದ್ದಲದ ಮಧ್ಯೆ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಇದೀಗ ಪರಿಷತ್ ನಲ್ಲಿ ವಿಧೇಯಕ ಮಂಡನೆ ಸಾಧ್ಯತೆ ಇದ್ದು, ಗದ್ದಲ ಸೃಷ್ಟಿಸುವ ಸಾಧ್ಯತೆಗಳಿವೆ.

ಬರಮಾಡಿಕೊಳ್ಳಲಿದ್ದಾರೆ.

ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳು ಹಾಗೂ ಮುಖ್ಯದ್ವಾರದ ಮೂಲಕ ರಾಜ್ಯಪಾಲರನ್ನು ಮೆರವಣಿಗೆಯಲ್ಲಿ ವಿಧಾನಸಭಾ ಸಭಾಂಗಣಕ್ಕೆ



ಬರ ಮಾಡಿಕೊಳ್ಳಲಿದ್ದಾರೆ. ಬಳಿಕ ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಅವರನ್ನು ಅದೇ ರೀತಿ ಬೀಳ್ಕೊಡಲಾಗುತ್ತದೆ.

ಮೇಕೆದಾಟು ಅಣೆಕಟ್ಟು ಯೋಜನೆ ಜಾರಿ, ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಮಿತಿ, ಕೇಂದ್ರ ಆಯವ್ಯಯದಲ್ಲಿ ಪ್ರಸ್ತಾಪಿಸಿರುವ

ಸಮವಸ್ಥ ಸಂಘರ್ಷ

್ಯಾದ ಶಾಲಾ-ಕಾಲೇಜುಗಳಲ್ಲಿ 'ಸಮವಸ್ತ್ರ' ಧರಿಸುವ ವಿಚಾರಕ್ಕೆ ಸಂಬಂಧಿ ಸಿದಂತೆ ಕೆಲ ಜಿಲ್ಲೆಗಳಲ್ಲಿ ಸಂಘರ್ಷ ಏರ್ಪಟ್ಟಿದ್ದು, ವಿಧಾನ ಮಂಡಲದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದವೂ ಗದ್ದಲ, ಕೋಲಾಹಲ ಸೃಷ್ಟಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಮೊದಲ ದಿನ ರಾಜ್ಯಪಾಲರ ಭಾಷಣದ ಬಳಿಕ ಕಾರ್ಯದರ್ಶಿ ವರದಿ ಮಂಡನೆ, ಸಂತಾಪ ಸೂಚನೆ ನಿರ್ಣಯ ಮಂಡಿಸಿ ಸದನ ಫೆ.15ಕ್ಕೆ ಮುಂದೂಡುವ ಸಾಧ್ಯತೆಗಳಿವೆ.

ನದಿ ಜೋಡಣೆ, ಕೋವಿಡ್ನಿಂದ ಮೃತಪಟ್ಟವರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬ, ಶೇ.40ರಷ್ಟು ಕಮಿಷನ್ ಆರೋಪ, ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಹಾಗೂ ಸರಕಾರದ ಆಡಳಿತ ವೈಫಲ್ಯಗಳನ್ನು

ಮುಂದಿಟ್ಟುಕೊಂಡು ಬಿಜೆಪಿಯನ್ನು ಅಡ್ಡ ಕತ್ತರಿಯಲ್ಲಿ ಸಿಲುಕಿರುವ ವಿಪಕ್ಷಗಳ ಸನದ್ದವಾಗಿವೆ.

ಈ ನಡುವೆ ಪರಿಶಿಷ್ಟ ಪಂಗಡ(ಎಸ್ಪಿ) ಮೀಸಲಾತಿ ಹೆಚ್ಚಳ, ಪರಿವಾರ, ತಳವಾರ ಸಮಸ್ಯೆ ಬಗ್ಗೆ ಸ್ಪಷ್ಪತೆ, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ '2ಎ'ಗೆ ಸೇರ್ಪಡೆ ಸೇರಿದಂತೆ ಇನ್ನಿತರ ವಿಚಾರಗಳು ಮುನ್ನಲೆಗೆ ಬರಲಿವೆ. ಈ ಮಧ್ಯೆ ವಿರೋಧ ಪಕ್ಷಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಮುಖ್ಯಮಂತ್ರಿ, ಸಂಪುಟ ಸಹೋದ್ಯೋಗಿಗಳು ಸೇರಿದಂತೆ ಆಡಳಿತ ಪಕ್ಷದ ಶಾಸಕರು ಸಜ್ಜಾಗಿದ್ದಾರೆ.

ವಿಧಾನ ಮಂಡಲ ಜಂಟಿ ಅಧಿವೇಶನದ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ವಿಧಾನಸೌಧದ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿದ್ದು, ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸಸೌಧ, ಎಂ.ಎಸ್. ಬಿಲ್ಡಿಂಗ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

■ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಜಾರಿಗೆ ಆಗ್ರಹ

ಹಿಂದುಳಿದ ಜಾತಿಗಳಿಗೆ ಆಗುವ ಅನ್ಯಾಯ ತಪ್ಪಿಸಲು ಕ್ರಮ ವಹಿಸಿ: ಸಿದ್ದರಾಮಯ್ಯ

ಆದೇಶದಿಂದಾಗಿ ಸ್ಥಳೀಯ ಸಂಸ್ಥೆಗಳಲ್ಲಿನ ಹಿಂದುಳಿದ ಜಾತಿಯ ರಾಜಕೀಯ ಮೀಸಲಾತಿಗೆ ಎದುರಾಗುವ ಅಡ್ಡಿಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯಿಂದ ಪರಿಹರಿಸಿಕೊಳ್ಳಲು ಸಾಧ್ಯವಿದೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರವಿವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, 'ಮೂರು ಹಂತದ ಪರಿಶೀಲನೆ ನಡೆಸಿ ಹಿಂದುಳಿದ ಜಾತಿಗಳ ರಾಜಕೀಯ ಮೀಸಲಾತಿಯನ್ನು ರೂಪಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ದೇಶದಲ್ಲಿಯೇ ಮೊದಲಬಾರಿ ಮನೆಮನೆಗೆ ತೆರಳಿ ರಾಜ್ಯದಲ್ಲಿ ನಡೆಸಲಾಗಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳಬಹುದೆಂಬ ಭರವಸೆ ನನಗಿದೆ' ಎಂದು ತಿಳಿಸಿದ್ದಾರೆ.

ವರ್ಗಗಳ ಆಯೋಗದ ಕಾರ್ಯ ವ್ಯಾಪ್ತಿಯಲ್ಲಿ ರಾಜಕೀಯ ಕ್ಷೇತ್ರ ಸೇರಿಲ್ಲದೆ ಇದ್ದರೂ ಅದು ರಾಜ್ಯದ ಎಲ್ಲ ಜಾತಿ ಜನರ ರಾಜಕೀಯ ಪ್ರಾತಿನಿಧ್ಯದ ಮಾಹಿತಿಯನ್ನು ಸಂಗ್ರಹಿಸಿದೆ. ಕೋರ್ಟ್ ಗಣನೆಗೆ ತೆಗೆದುಕೊಳ್ಳಬಹುದು' ಎಂದು ಅವರು ಸಲಹೆ ಮಾಡಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ತಕ್ಷಣ ಒಪ್ಪಿಕೊಂಡು ಜಾರಿಗೆ ಹೋಗಿ ಸಂಗ್ರಹಿಸಿದ ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕ ತರಬೇಕು. ಇದೇ ವರದಿ ಮುಂದಿಟುಕೊಂಡು ಸುಪ್ರೀಂ ಸಮೀಕ್ಷೆಯೇ ಸರಿಯಾದ ಉತ್ತರವಾಗಿದೆ' ಎಂದು

'ಕಾನೂನು ತಜ್ಞರ ಸಭೆ ಕರೆದು ಚರ್ಚೆ ನಡೆಸಿ'

ಸುಪ್ರೀಂ ಕೋರ್ಟ್ ಆದೇಶವನ್ನು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳನ್ನು ಮುಂದೂಡಲು ಸಿಕ್ಕಿದ ಪಿಳ್ಳೆ ನೆಪ ಎಂದು ಪರಿಗಣಿಸದೆ ತಕ್ಷಣ ಹಿಂದುಳಿದ ಜಾತಿಗಳಿಗೆ ಆಗಲಿರುವ ರಾಜಕೀಯ ಅನ್ಯಾಯವನ್ನು ಸರಿಪಡಿಸಲು ಯುದ್ದೋಪಾಡಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಸಿಎಂ ಬಸವರಾಜ್ ಬೊಮ್ಕಾಯಿಯವರು ತಕ್ಷಣ ವಿಪಕ್ಷಗಳ ನಾಯಕರು ಮತ್ತು ಕಾನೂನು ತಜ್ಞರ ಸಭೆ ಕರೆದು ಚರ್ಚೆ ನಡೆಸಿ, ಸುಪ್ರೀಂ ಕೋರ್ಟ್ ಆದೇಶದಿಂದ ಉದ್ಭವವಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಅಭಿಪ್ರಾಯ ಪಡೆದು ಹಿಂದುಳಿದ ಜಾತಿಗಳಿಗೆ ನ್ಯಾಯ ಒದಗಿಸಬೇಕು' ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಕೋರ್ಟ್ ಮುಂದೆ ತನ್ನವಾದ ಮಂಡಿಸಿ ಹಿಂದುಳಿದ ಸಿದ್ದರಾಮಯ್ಯ ಹೇಳಿದ್ದಾರೆ. ಜಾತಿಗಳಿಗೆ ಆಗಲಿರುವ ಅನ್ಯಾಯವನ್ನು ತಪ್ಪಿಸಬೇಕು' ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

'ಹಿರಿಯ ವಕೀಲ ಕಾಂತರಾಜ್ ನೇತೃತ್ವದ ಹಿಂದುಳಿದ 🏻 ಮೀಸಲಾತಿಗೆ ಪ್ರತ್ಯೇಕ ಮಾನದಂಡ ರೂಪಿಸುವಂತೆ 🗷 ಬೇರೆ ರಾಜ್ಯಗಳಂತೆ ಕರ್ನಾಟಕ ರಾಜ್ಯ ಆತಂಕ ಆದೇಶಿಸಿತ್ತು. ಆ ಆದೇಶವನ್ನು ಪರಿಶೀಲಿಸಲು ನಾನು ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಸಚಿವರಾಗಿದ್ದ ಈ ವರದಿಯನ್ನು ಮೊದಲು ಜಾರಿಗೆ ತರಬೇಕು ಎಂದು ಟಿ.ಬಿ.ಜಯಚಂದ್ರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಾಜ್ಯಸರಕಾರ ಈ ಅಂಶವನ್ನು ಗಮನಕ್ಕೆ ತಂದರೆ ಸುಪ್ರೀಂ ರಚಿಸಿದ್ದೆ ಅದೇ ಸಮಿತಿಯನ್ನು ಪುನರ್ರಚಿಸಿ ಈಗಿನ ಬಿಕ್ಕಟ್ಟಿಗೆ ಪ್ರಕರಣಗಳು ವಿಚಾರಣೆಗೆ ಬಂದಾಗೆಲ್ಲ ಸುಪ್ರೀಂ ಕೋರ್ಟ್ 'ರಾಜ್ಯದ ಬಿಜೆಪಿ ಸರಕಾರ ಕಾಲವ್ಯಯ ಮಾಡದೇ ವಿಸ್ತತ, ವಿಶ್ವಾಸಾರ್ಹ ಅಂಕಿಅಂಶಗಳ ಆಧಾರವನ್ನು ಕೇಳುತ್ತಾ ಬಂದಿದೆ. ಇದು ಕರ್ನಾಟಕದಲ್ಲಿ ನಡೆದಂತೆ ಮನೆಮನೆಗೆ

'ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ '2010ರಲ್ಲಿಯೇ ಸುಪ್ರೀಂಕೋರ್ಟ್ ರಾಜಕೀಯ ಸಿದ್ಧವಿರುವುದರಿಂದ ಸುಪ್ರೀಂ ಕೋರ್ಟ್ ಆದೇಶದಿಂದ ಪಡಬೇಕಾಗಿಲ್ಲ. ರಾಜ್ಯ ಸರಕಾರ ರಾಜಕೀಯ ಮಾಡದೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

'ಹಿಂದುಳಿದ ಜಾತಿಗಳು ದಶಕಗಳ ಕಾಲದಿಂದ ಪರಿಹಾರಕ್ಕೆ ಪ್ರಯತ್ನಿಸಬೇಕು.ಮೀಸಲಾತಿಗೆ ಸಂಬಂಧಿಸಿದ ರಾಜಕೀಯ ಮೀಸಲಾತಿ ಇಲ್ಲದೆ ಕಾರಣದಿಂದ ನ್ಯಾಯಬದ್ದ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿವೆ. ಸುಪ್ರೀಂ ಕೋರ್ಟ್ ಆದೇಶದಿಂದ ಮತ್ತೆ ಅವರು ಅವಕಾಶವನ್ನು ಕಳೆದುಕೊಂಡರೆ ಅದು ಸಾಮಾಜಿಕ ನ್ಯಾಯದ ಉಲ್ಲಂಘನೆಯಾಗುತ್ತದೆ ಎಂದು ಸಿದ್ದರಾಮಯ್ಯ

Himatsingka

EXTRACT OF CONSOLIDATED FINANCIAL RESULTS FOR THE QUARTER AND NINE MONTHS ENDED DECEMBER 31, 2021

						(₹ in Lacs)
Particulars	Quarter Ended on 31.12.2021	Quarter Ended on 30.09.2021	Quarter Ended on 31.12.2020	Nine Months Ended on 31.12.2021	Nine Months Ended on 31.12.2020	Financial Year Ended on 31.03.2021
	Unaudited	Unaudited	Unaudited	Unaudited	Unaudited	Audited
Total Income from operations	79,074	81,300	67,939	2,41,917	1,51,228	2,25,832
Net Profit / (Loss) for the period before tax	4,383	6,334	7,464	18,985	(7,916)	(2,648)
Net Profit / (Loss) for the period after tax	2,705	4,803	4,506	13,278	(9,092)	(5,335)
Total comprehensive income / (loss) for the period [Comprising Profit / (Loss) for the period (after tax)]	3,410	4,786	4,592	14,618	(7,603)	(3,986)
Paid-up equity share capital [Face value Rs. 5 per share]	4,923	4,923	4,923	4,923	4,923	4,923
Reserves excluding revaluation reserves						1,26,599
Earnings per share (not annualised except year ended 31.03.2021) - in Rupees						
a) Basic	2.75	4.88	4.58	13.49	(9.23)	(5.42)
b) Diluted	2.75	4.88	4.58	13.49	(9.23)	(5.42)
Notes :						

Key Standalone financial information of the Company is given below:

-		_				
Particulars	Quarter Ended on 31.12.2021	Quarter Ended on 30.09.2021	Quarter Ended on 31.12.2020	Nine Months Ended on 31.12.2021	Nine Months Ended on 31.12.2020	Financial Year Ended on 31.03.2021
	Unaudited	Unaudited	Unaudited	Unaudited	Unaudited	Audited
1A. Income from Operations	72,287	69,183	55,929	2,10,940	1,09,232	1,68,191
1B. Profit before tax	4,790	6,718	8,718	19,834	3,713	8,132
1C. Profit after tax	3,112	5,187	5,760	14,127	2,537	5,375
1D. Total comprehensive income	3,705	5,278	6,198	14,826	4,918	7,458

The above is an extract of the detailed format of unaudited Standalone and Consolidated results for the quarter and nine months ended on 31 December, 2021 filed with the Stock Exchanges under Regulations 33 of the SEBI (Listing Obligations and Disclosure Requirements) Regulations, 2015. The full format of unaudited Standalone and Consolidated results for the quarter and nine months ended on 31 December, 2021 are available on the website of the Stock Exchanges (www.nseindia.com/www.bseindia.com) and the Company's website (www.himatsingka.com).

Place : Bengaluru Date: 12 February, 2022

Dinesh Himatsingka Shrikant Himatsingka Executive Chairman Managing Director & CEO

Himatsingka Seide Limited

Registered Office: 10/24, Kumara Krupa Road, High Grounds, Bengaluru - 560 001

CIN: L17112KA1985PLC006647

T:+91-80-22378000, F:+91-80-4147 9384, Einvestors@himatsingka.com www.himatsingka.com

INSPIRED EXCELLENCE

■ ಎಸ್ಟಿ ಮೀಸಲಾತಿ ಹೆಚ್ಚಳ

ಸರಕಾರ ನೀಡಿದ ಭರವಸೆ ಈಡೇರಿಸಲಿ

ಬೆಂಗಳೂರು, ಫೆ.13: 'ಪರಿಶಿಷ್ಟ ಪಂಗಡ(ಎಸ್ಪಿ)ದ ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಮೀಸಲಾತಿ ಪ್ರಮಾಣ ಹೆಚ್ಚಳ ಸೇರಿದಂತೆ ರಾಜ್ಯ ಸರಕಾರವು ನೀಡಿರುವ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ. ಸರಕಾರವು ಅವುಗಳನ್ನು ಈಡೇರಿಸಲು ಕ್ರಮ ವಹಿಸಬೇಕು' ಎಂದು ವಾಲ್ಫೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

ರವಿವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿ ಶೇ.7.5ಕ್ಕೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಕೈಗೊಂಡಿರುವ ಧರಣಿ ಸತ್ಯಾಗ್ರಹ ನಾಲ್ತು ದಿನ ಪೂರ್ಣಗೊಳಿಸಿದೆ. ಈ ವೇಳೆ ಮಾತನಾಡಿದ ಸ್ವಾಮೀಜಿ, 'ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿಯನ್ನು ನೀಡಬೇಕು. ಯಾವುದಾದರೂ ಒಂದು ವಿಶ್ವವಿದ್ಯಾನಿಲಯಕ್ಕೆ ವಾಲೀಕಿ ಹೆಸರನ್ನು ನಾಮಕರಣ ಮಾಡಬೇಕು. ಈಗಿರುವ ರಾಜಕೀಯ ಮೀಸಲಾತಿಯನ್ನು ಬಿಬಿಎಂಪಿ ಸೇರಿದಂತೆ ನಗರ ಪಾಲಿಕೆಗಳಿಗೂ ವಿಸ್ತರಿಸಬೇಕು. ಸ್ವಾತಂತ್ರ್ಯ ಹೋರಾಟಗಾರ ವೀರ

ಪ್ರಸನ್ನಾನಂದ ಸ್ವಾಮೀಜಿ

ಸಿಂಧೂರ ಲಕ್ಷಣನ ಹೆಸರಿನಲ್ಲಿ ಪ್ರಾಧಿಕಾರವನ್ನು ರಚಿಸಬೇಕು. ಚಿತ್ರದುರ್ಗದಲ್ಲಿ ವೀರ ಮದಕರಿನಾಯಕನ ಹೆಸರಿನಲ್ಲಿ ಥೀಮ್ಪಾರ್ಕ್ ನಿರ್ಮಾಣ ಮಾಡಬೇಕು' ಎಂದು ಆಗ್ರಹಿಸಿದರು.

'ಶ್ರೀಮಠಕ್ಕೆ ಸೇರಿದ ಸರ್ವೋದಯ ಶಿಕ್ಷಣ ಟ್ರಸ್ಟ್ ನಲ್ಲಿ ನೆಡದಿರುವ ಅಕ್ರಮವನ್ನು ತನಿಖೆಗೆ ಒಳಪಡಿಸಬೇಕು. ಅದಕ್ಕಾಗಿ ಟ್ರಸ್ಟ್ಗ್ ವಿಶೇಷಾಧಿಕಾರಿಯನ್ನು ನೇಮಕ ಮಾಡಿ, ಅಕ್ರಮ ಎಸಗಿರುವ ಬಸವರಾಜ ಹೊರಟ್ಟಿ ಅವರನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯನ್ನು ವಿಭಜಿಸಲಾಗಿದ್ದು, ಸಚಿವಾಲಯಕ್ಕೆ ಅಧಿಕಾರಿಗಳನ್ನು ನೇಮಕ ಮಾಡಬೇಕು. ಹಾಗೆಯೇ ಬೆಂಗಳೂರಿನ ಮೆಟ್ರೋ ನಿಲ್ದಾಣವೊಂದಕ್ಕೆ ಮದಕರಿನಾಯಕನ ಹೆಸರನ್ನು ಇಡಬೇಕು' ಎಂದು ಅವರು ತಿಳಿಸಿದರು.

ಇ-ಸಾರಿಗೆ ವ್ಯವಸ್ಥೆಯೇ ಪರ್ಯಾಯ ಮಾರ್ಗ

■ ಎಸ್.ಟಿ.ಸೋಮಶೇಖರ್

ಬೆಂಗಳೂರು, ಫೆ.13: ಭಾರತದಲ್ಲಿ ಮಾಲಿನ್ಯ ಮಟ್ಟ ಮಿತಿ ಮೀರಿದ್ದು, ಇ-ಸಾರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೇ ಪರ್ಯಾಯ ಮಾರ್ಗವೇ ಇಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಿಲಿಕಾನ್ ನಗರಿ ಇಲೆಕ್ಷಿಕ್ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇಡೀ ಜಗತ್ತು ನಗರದತ್ತ ನೋಡುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ರವಿವಾರ ಸ್ಕೂಟರ್ ಮಳಿಗೆಯನ್ತು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಇಲೆಕ್ಷಾನಿಕ್ ವಾಹನಗಳ ತಾಣವಾಗಿ ಬೆಳವಣಿಗೆಯಾಗುತ್ತಿದೆ. ಹಾಗಾಗಿ ಈ ಬಾರಿಯ ಬಜೆಟ್ ನಲ್ಲಿ ಇಲೆಕ್ಟಾನಿಕ್ ವಾಹನ ವಲಯದ ಉತ್ತೇಜನಕ್ಕೆ ವಿಶೇಷ ಅನುದಾನ ದೊರೆಯುವ ನಿರೀಕ್ಷೆ ಇದೆ. ಕೇಂದ್ರ ಬಜೆಟ್ ನಲ್ಲಿ ಇಲೆಕ್ಟಾನಿಕ್ ವಾಹನಗಳ ಬಳಕೆಗೆ ವಿಶೇಷ ಉತ್ತೇಜನ ನೀಡಿದ್ದು, ಪ್ರತಿ 5 ಕಿ.ಮೀ.ಗೆ ಚಾರ್ಜರ್ ಕೇಂದ್ರಗಳನ್ನು ಅಳವಡಿಸಲು ಪ್ರಸ್ತಾಪಿಸಲಾಗಿದೆ. ಇಂಧನ ಉಳಿತಾಯ ಹಾಗೂ ಪರಿಸರ ಉಳಿಸುವುದಕ್ಕಾಗಿ ಜನರು ಹೆಚ್ಚಿನ ಪ್ರಮಾಣದಲ್ಲಿ ಇಲೆಕ್ಟಾನಿಕ್ ವಾಹನಗಳ ಬಳಕೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

Printed, Published and Owned by Abdussalam Puthige on behalf of The Community Media Trust, Mangaluru. Printed at The Newsline Printers Bangalore No.356, 9th Cross, 1st Main, 1st Stage, Peenya Industrial Area, Bengaluru 560058. Published at No. 4/1, 2nd Floor, Shamsuddin Memorial Building, Hameed Shah Compound, Cubbonpet Main Road, Bengaluru 560002. Editor Abdussalam Puthige. Tel: 080 22102676/78 Email: bengaluru@varthabharati.in Posted at Bangalore PSO Bangalore-26.